



ಕುದ್ರೆಮುಖ್ ಅಮಿಟೆಡ್

(ಭಾರತ ಸರ್ಕಾರದ ಉದ್ಯಮ)

ನೋಂದಾಯಿತ ಕಾರ್ಯಾಲಯ :

ಐನೇ ವಿಭಾಗ, ಕೋರಮಂಗಲ
ಬೆಂಗಳೂರು - ೫೬೦ ೦೩೪.

ದೂರವಾಣಿ : ೦೮೦-೨೫೫೩೧೪೬೧ ರಿಂದ ೬೬

ಫ್ಯಾಕ್ಸ್ : ೦೮೦-೨೫೫೩೧೪೬೧-೫೯೪೧

ವೆಬ್ ಸೈಟ್ : www.kioclltd.in

के आई ओ सी एल लिमिटेड

(भारत सरकार का उद्यम)

पंजीकृत कार्यालय :

II ब्लॉक, कोरमंगला,
बेंगलूर - 560 034.

कार्यालय : 080-25531461 - 66

फैक्स : 080-25532153-5941

वेबसाईट : www.kioclltd.in

KIOCL LIMITED

(A Government of India Enterprise)

Registered Office :

II Block, Koramangala,
Bengaluru - 560 034.

Telephone : 080-25531461 - 66

Fax : 080-25532153-5941

Website : www.kioclltd.in

CIN : L13100KA1976GOI002974

ISO 9001, 14001 ಮತ್ತು
ಓಹೆಸ್‌ಎಸ್‌18001 ಸಂಸ್ಥೆ
आई एस ओ 9001, 14001 तथा
ओएचएसएस 18001 कम्पनी
ISO 9001, 14001 &
OHSAS 18001 COMPANY

No. S/BC/1(18-5)/2023/271

August 28, 2023

National Stock Exchange of India Limited

Scrip Code: KIOCL

Through: NEAPS

BSE Limited

Scrip Code: 540680, Scrip Name: KIOCL

Through: BSE Listing Centre

Metropolitan Stock Exchange of India Limited

Scrip Code: KIOCL

Through: mylisting

Dear Sir / Madam,

**Sub: Newspaper Advertisement regarding Information to shareholders w.r.t
47th Annual General Meeting (AGM) of KIOCL Ltd.**

Pursuant to Regulation 47 of SEBI (Listing Obligations and Disclosure Requirements) Regulations, 2015 (LODR) and in compliance with Circular dated December 28, 2022, issued by the Ministry of Corporate Affairs read with Circular dated January 5, 2023, issued by SEBI, please find enclosed herewith, copies of the Newspaper Advertisement regarding information to shareholders w.r.t. 47th Annual General Meeting of the Company.

The aforesaid advertisement appeared in today's Newspapers i.e., on August 28, 2023 in Business Line (English) — All Editions and Prajavani (Kannada) — Bangalore Edition.

This is for information and record please.

Thanking You,

Yours faithfully,

For KIOCL Limited,

Pushpkant Mishra
Digitally signed by Pushpkant
Mishra
Date: 2023.08.28 11:20:08 +05'30'

(P.K. Mishra)

Company Secretary & Compliance Officer

Encl: As Above

ಪರಿಸರ-ನಮ್ಮ ಧೈಯ ನಮ್ಮ ಧ್ಯಾನ ಪಾರಿಸ್ಥಿತಿಕಿ-हमारा लक्ष्य हमारी निष्ठा ECOLOGY-OUR MISSION OUR OBSESSION

f <https://www.facebook.com/kioclltd> t <https://www.twitter.com/cmdkioclltd>



के आई ओ सी एल लिमिटेड KIOCL LIMITED

(A Government of India Enterprise)

CIN: L13100KA1976GOI002974

Regd. Office - II Block, Koramangala, Bengaluru-560034.

Tele. & Fax No. 080-25531525, E-mail: cs@kioclltd.in, Website: www.kioclltd.in

1. NOTICE is hereby given that 47th Annual General Meeting (AGM) of the members of KIOCL Limited will be held on **Friday, the 22nd day of September, 2023 at 12:00 Noon through Video Conference (VC) / Other Audio-Visual Means (OAVM)** in compliance with all the applicable provisions of the Companies Act, 2013 and the Rules made thereunder and the SEBI (Listing Obligations and Disclosure Requirements) Regulations, 2015 read with all the applicable Circulars on the matter issued by Ministry of Corporate Affairs and the Securities and Exchange Board of India to transact the business set out in the Notice calling the AGM. Members attending the AGM through VC / OAVM shall be reckoned for the purpose of quorum under Section 103 of the Act.
2. In Compliance with applicable Circular, Notice of the 47th AGM (Notice) along with the Annual Report 2022-23 will be sent only through electronic mode to those Members whose email addresses are registered with the Company/ Registrar & Share Transfer Agents or Depositories. Members may note that the Notice along with Annual Report 2022-23 will also be available on the Company's website www.kioclltd.in, websites of the Stock Exchanges i.e. NSE, BSE Limited & MSEI at www.nseindia.com, www.bseindia.com, & www.msei.in respectively and on the website of CDSL at www.evotingindia.com.
3. In terms of Section 108 of the Companies Act, 2013 read with Rule 20 of the Companies (Management and Administration) Rules, 2014, the Resolutions for consideration at the 47th AGM will be transacted through remote e-voting and e-voting during the AGM. The Company has engaged the services of Central Depository Services (India) Limited (CDSL) for voting through electronic means. Shareholders who hold shares in physical form or who have not registered their e-mail addresses and wish to participate in the AGM or cast their votes through remote e-voting or e-voting during the meeting may participate in the AGM by following the instructions given in the Notice of 47th AGM which will be sent to you shortly.
4. Manner of registration / updation of PAN & KYC details for receiving Annual Report along with Notice of AGM electronically:

For Physical shareholders	Send duly signed Form ISR-1, Form ISR-2 and Form SH-13 (Nomination Form) hosted at Company's website at https://kioclltd.in/data.php?id=68 along with supporting documents to RTA of the Company i.e., Integrated Registry Management Services Private Limited (Unit: KIOCL Limited), No. 30, Ramana Residency, 4th Cross, Sampige Road, Malleswaram, Bangalore - 560003.
For Demat shareholders	Please register / update PAN & KYC with your respective Depository Participant (DP).

5. Members are requested to carefully read all the Notes set out in Notice of the 47th AGM including instructions for joining the AGM and manner of casting vote through remote e-Voting/ e-Voting during the AGM.

In case of any query, members may further write to Company at cs@kioclltd.in or to Company's RTA at irg@integratedindia.in. The above details are being issued for the information of the members of the Company and are in line with the MCA and SEBI Circulars issued from time to time.

For KIOCL Limited.


Sd/-

(P. K. Mishra)

Company Secretary

Place : Bengaluru

Date : 28.08.2023



के आई ओ सी एल लिमिटेड ಕೆಐಒಸಿಎಲ್ ಲಿಮಿಟೆಡ್

(ಭಾರತ ಸರ್ಕಾರದ ಉದ್ಯಮ)

CIN: L13100KA1976GOI002974

ನೋ. ಕಛೇರಿ - II ನೇ ಬ್ಲಾಕ್, ಕೋರಮಂಗಲ, ಬೆಂಗಳೂರು-560034.

ದೂ. ಮತ್ತು ಫ್ಯಾಕ್ಸ್ ಸಂ. 080-25531525, ಇ-ಮೇಲ್:cs@kioclltd.in, ವೆಬ್‌ಸೈಟ್:www.kioclltd.in,

1. KIOCL ಲಿಮಿಟೆಡ್‌ನ ಸದಸ್ಯರ 47ನೇ ವಾರ್ಷಿಕ ಸಾಮಾನ್ಯ ಸಭೆ (AGM) ಯನ್ನು ಶುಕ್ರವಾರ, 22 ಸೆಪ್ಟೆಂಬರ್, 2023 ರಂದು ಮಧ್ಯಾಹ್ನ 12.00 ಕ್ಕೆ ವೀಡಿಯೋ ಕಾನ್ಫರೆನ್ಸಿಂಗ್ (VC)/ಇತರ ಆಡಿಯೋ-ವಿಷುವಲ್ ಮಾಧ್ಯಮಗಳ ಮೂಲಕ (VC/OAVM) ನೆಡಸಲಾಗುವುದು ಎಂದು ಈ ಮೂಲಕ ಸೂಚನೆ ನೀಡಲಾಗಿದೆ. ಕಂಪನಿಗಳ ಕಾಯಿದೆ, 2013 ರ ಎಲ್ಲಾ ಅನ್ವಯವಾಗುವ ನಿಬಂಧನೆಗಳು ಮತ್ತು ಅದರ ಆಡಿಯಲ್ಲಿ ಮಾಡಲಾದ ನಿಯಮಗಳು ಮತ್ತು SEBI (ಪಟ್ಟಿ ಮಾಡುವ ಹೊಣೆಗಾರಿಕೆಗಳು ಮತ್ತು ಬಹಿರಂಗಪಡಿಸುವಿಕೆಯ ಅಗತ್ಯತೆಗಳು) ನಿಯಮಗಳು, 2015 ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಮತ್ತು ಸೆಕ್ಯೂರಿಟೀಸ್ ಹೊರಡಿಸಿದ ವಿಷಯದ ಬಗ್ಗೆ ಅನ್ವಯಿಸುವ ಎಲ್ಲಾ ಸುತ್ತೋಲೆಗಳೊಂದಿಗೆ ಲಭ್ಯವಿರುವ ಮತ್ತು ಎಜಿಎಂ ಅನ್ನು ಏರ್ಪಡಿಸುವ ಸೂಚನೆಯಲ್ಲಿ ತಿಳಿಸಲಾದ ವ್ಯವಹಾರವನ್ನು ನಡೆಸಲು ಭಾರತೀಯ ವಿನಿಯಮ ಮಂಡಳಿ VC/OAVM ಮೂಲಕ AGM ಗೆ ಹಾಜರಾಗುವ ಸದಸ್ಯರನ್ನು ಕಾಯಿದೆಯ 103 ನೇ ವಿಭಾಗದಡಿಯಲ್ಲಿ ಕೋರಂ ಉದ್ದೇಶಕ್ಕಾಗಿ ಪರಿಗಣಿಸಲಾಗುವುದು.
2. ಅನ್ವಯವಾಗುವ ಸುತ್ತೋಲೆಗೆ ಅನುಸಾರವಾಗಿ, 2022-23ರ ವಾರ್ಷಿಕ ವರದಿಯೊಂದಿಗೆ 47ನೇ AGM (ನೋಟೀಸ್)ನ ಸೂಚನೆಯನ್ನು ಎಲೆಕ್ಟ್ರಾನಿಕ್ ಮೋಡ್ ಮೂಲಕ ಮಾತ್ರ ಕಳುಹಿಸಲಾಗುತ್ತದೆ, ಅವರ ಇಮೇಲ್ ವಿಳಾಸಗಳನ್ನು ಕಂಪನಿ / ರಿಜಿಸ್ಟ್ರಾರ್ ಮತ್ತು ಷೇರು ವರ್ಗಾವಣೆ ಏಜೆಂಟ್‌ಗಳು ಅಥವಾ ಡೆಪಾಸಿಟರಿಗಳಲ್ಲಿ ನೋಂದಾಯಿಸಲಾಗಿದೆ. ವಾರ್ಷಿಕ ವರದಿ 2022-23 ರ ಜೊತೆಗೆ ಸೂಚನೆಯು ಕಂಪನಿಯ ವೆಬ್‌ಸೈಟ್ www.kioclltd.in, ಸ್ಟಾಕ್ ಎಕ್ಸ್ಚೇಂಜುಗಳ ವೆಬ್‌ಸೈಟ್‌ಗಳು ಅಂದರೆ NSE, BSE Limited & MSEI www.nseindia.com, www.bseindia.com, & www.msei.in ನಲ್ಲಿ ಅನುಕ್ರಮವಾಗಿ ಮತ್ತು CDSLನ ವೆಬ್‌ಸೈಟ್ www.evotlindia.com ನಲ್ಲಿ ಲಭ್ಯವಿರುತ್ತದೆ ಎಂಬುದನ್ನು ಸದಸ್ಯರು ಗಮನಿಸಬಹುದು.
3. ವಿಭಾಗ 108 ಅಥವಾ ಕಂಪನಿಗಳ ಕಾಯಿದೆ, 2013 ರ ನಿಯಮಗಳ ಪ್ರಕಾರ ಕಂಪನಿಗಳ (ನಿರ್ವಹಣೆ ಮತ್ತು ಆಡಳಿತ) ನಿಯಮಗಳು, 2014ರ ನಿಯಮ 20ರೊಂದಿಗೆ ಓದಲ್ಪಟ್ಟಂತೆ, 47ನೇ AGM ನಲ್ಲಿ ಪರಿಗಣನೆಗೆ ನಿರ್ಣಯಗಳನ್ನು AGM ಸಮಯದಲ್ಲಿ ದೂರಸ್ಥ ಇ-ವೋಟಿಂಗ್ ಮತ್ತು ಇ-ವೋಟಿಂಗ್ ಮೂಲಕ ವಹಿವಾಟು ಮಾಡಲಾಗುತ್ತದೆ. ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಮತದಾನ ಮಾಡಲು ಕಂಪನಿಯು ಸೆಕ್ಟರ್ ಡೆಪಾಸಿಟರಿ ಸರ್ವಿಸಸ್ (ಇಂಡಿಯಾ) ಲಿಮಿಟೆಡ್ (CDSL) ಸೇವೆಗಳಲ್ಲಿ ತೊಡಗಿಸಿಕೊಂಡಿದೆ. ಭೌತಿಕ ರೂಪದಲ್ಲಿ ಷೇರುಗಳನ್ನು ಹೊಂದಿರುವ ಅಥವಾ ತಮ್ಮ ಇಮೇಲ್ ವಿಳಾಸಗಳನ್ನು ನೋಂದಾಯಿಸದೆ ಇರುವ ಷೇರುದಾರರು ಮತ್ತು ಎಜಿಎಂನಲ್ಲಿ ಭಾಗವಹಿಸಲು ಅಥವಾ ಸಭೆಯಲ್ಲಿ ದೂರಸ್ಥ ಇ-ವೋಟಿಂಗ್ ಅಥವಾ ಇ-ವೋಟಿಂಗ್ ಮೂಲಕ ಮತ ಚಲಾಯಿಸಲು ಬಯಸುವವರು ನೀಡಿದ ಸೂಚನೆಗಳನ್ನು ಅನುಸರಿಸಿ ಎಜಿಎಂನಲ್ಲಿ ಭಾಗವಹಿಸಬಹುದು. 47ನೇ ಎಜಿಎಂನ ಸೂಚನೆಯಲ್ಲಿ ಅದನ್ನು ಶೀಘ್ರದಲ್ಲೇ ನಿಮಗೆ ಕಳುಹಿಸಲಾಗುವುದು.
4. ವಿದ್ಯುನ್ಮಾನವಾಗಿ ಎಜಿಎಂ ಸೂಚನೆಯೊಂದಿಗೆ ವಾರ್ಷಿಕ ವರದಿಯನ್ನು ಸ್ವೀಕರಿಸಲು PAN ಮತ್ತು KYC ವಿವರಗಳ ನೋಂದಣಿ ವಿಧಾನ /ನವೀಕರಣ.

ಭೌತಿಕ ಷೇರುದಾರರಿಗೆ	ಕಂಪನಿಯ ವೆಬ್‌ಸೈಟ್ ಆಗಿರುವ https://kioclltd.in/data.php?id=68 ನಲ್ಲಿ ಹೋಸ್ಟ್ ಮಾಡಲಾದ ಫಾರ್ಮ್ ISR-1, ಫಾರ್ಮ್ ISR-2 ಮತ್ತು SH-13 (ನಾಮನಿರ್ದೇಶನ ಅರ್ಜಿ) ಅನ್ನು ಕಂಪನಿಯ RTA ಗೆ ಪೋಷಕ ದಾಖಲೆಗಳೊಂದಿಗೆ ಅಂದರೆ ಇಂಟಿಗ್ರೇಟೆಡ್ ರಿಜಿಸ್ಟ್ರಿ ಮ್ಯಾನೇಜ್‌ಮೆಂಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ (ಫುಟ್ : KIOCL ಲಿಮಿಟೆಡ್), ನಂ. 30, ರಮಣ ರೊಡ್ಡ್, 4 ನೇ ಕ್ರಾಸ್, ಸಂಖ್ಯೆ ರಸ್ತೆ, ಮಲ್ಲೇಶ್ವರಂ, ಬೆಂಗಳೂರು - 560003 ಗೆ ಕಳುಹಿಸಿ.
ಡಿಮ್ಯಾಟ್ ಷೇರುದಾರರಿಗೆ	ದಯವಿಟ್ಟು ನಿಮ್ಮ ಸಂಬಂಧಿತ ಡೆಪಾಸಿಟರಿ ಪಾರ್ಟಿಸಿಪೆಂಟ್ (DP) ಯೊಂದಿಗೆ PAN ಮತ್ತು KYC ಯನ್ನು ನೋಂದಾಯಿಸಿ ಅಥವಾ ನವೀಕರಿಸಿ.

5. ಎಜಿಎಂ ಗೆ ಸೇರಲು ಸೂಚನೆಗಳು ಮತ್ತು ಎಜಿಎಂ ಸಮಯದಲ್ಲಿ ದೂರಸ್ಥ ಇ-ವೋಟಿಂಗ್ ಮೂಲಕ ಮತ ಚಲಾಯಿಸುವ ವಿಧಾನ ಸೇರಿದಂತೆ 47ನೇ ಎಜಿಎಂ ನ ಸೂಚನೆಯಲ್ಲಿ ಸೂಚಿಸಲಾದ ಎಲ್ಲಾ ಟಿಪ್ಪಣಿಗಳನ್ನು ಎಚ್ಚರಿಕೆಯಿಂದ ಓದಲು ಸದಸ್ಯರನ್ನು ಓದಲು ವಿನಂತಿಸಲಾಗಿದೆ.

ಯಾವುದೇ ಪ್ರಶ್ನೆಗಳಿದ್ದಲ್ಲಿ ಸದಸ್ಯರು cs@kioclltd.in ನಲ್ಲಿ ಕಂಪನಿಗೆ ಅಥವಾ ಕಂಪನಿಯ RTA ಗೆ irg@integratedindia.in ಗೆ ಬರೆಯಬಹುದು. ಮೇಲಿನ ವಿವರಗಳನ್ನು ಕಂಪನಿಯ ಸದಸ್ಯರ ಮಾಹಿತಿಗಾಗಿ ನೀಡಲಾಗುತ್ತಿದೆ ಮತ್ತು ಕಾಲಕಾಲಕ್ಕೆ ಹೊರಡಿಸಲಾದ MCA ಮತ್ತು SEBI ಸುತ್ತೋಲೆಗಳಿಗೆ ಅನುಗುಣವಾಗಿರುತ್ತವೆ.

ಕೆಐಒಸಿಎಲ್ ಲಿಮಿಟೆಡ್ ಗಾಗಿ,
Sd/-
(ಪಿ.ಕೆ. ಮಿಶ್ರಾ)
ಕಂಪನಿ ಕಾರ್ಯದರ್ಶಿ

ಸ್ಥಳ : ಬೆಂಗಳೂರು
ದಿನಾಂಕ : 28.08.2023